

Registered Office Address:

Mindtree Limited

Global Village, RVCE Post, Mysore Road, Bengaluru – 560059, Karnataka, India.

Corporate identity Number (CIN): L72200KA1999PLC025564

E-mail: info@mindtree.com

Ref: MT/STAT/CS/2022-23/042 June 17, 2022

To BSE Limited

Phiroze Jeejeebhoy Towers, Dalal Street, Mumbai 400 001 BSE: fax: 022 2272 3121/2041/61

Phone:022-22721233/4

email: corp.relations@bseindia.com

To

National Stock Exchange of India Limited

Exchange Plaza, Bandra Kurla Complex,

Bandra East, Mumbai 400 051 NSE : fax: 022 2659 8237 / 38 Phone: (022) 2659 8235 / 36

email: cmlist@nse.co.in

Stock Code/Symbol: 532819/MINDTREE

Dear Sirs,

Sub: Submission of Shareholders' Notice published in the Newspapers

This is to inform that the Company has published a notice to shareholders in the newspapers on convening of Twenty Third Annual General Meeting (AGM) along with particulars in respect of sending of Notice of AGM to shareholders, Remote E-voting and Book Closure in accordance with applicable provisions of Companies Act, 2013 and the SEBI (Listing Obligations and Disclosure Requirements) Regulations, 2015.

Please find enclosed the copies of notice published in Business Standard and Kannada Prabha.

This is for your information and records.

Thanking you.

Yours faithfully, For Mindtree Limited

Subhodh Shetty Company Secretary ACS-13722

Encl: as above.

Trained but unemployed

The govt's skill development initiative has changed from a supply-driven programme to a demand-driven model but still struggles with placements

ISHAAN GERA New Delhi, 16 June

ven as the government seeks to recruit one million people in 18 months, it is interesting that the record of its flagship skill development programme, which aims to enhance the employment potential of Indians, has been poor. To be sure, the progress was not great to begin with, and it inevitably deteriorated during the two years of the pandemic.

When the government announced its first skill development initiative in 2015, it aimed to train as many people as possible and provide them with placements. By its second iteration, the government had pivoted its model to re-skilling, recognising the fast-changing need for skills. In its third iteration, the Pradhan Mantri Kaushal Vikas Yojana (PMKVY) has changed from a supply-driven programme to a demand-driven model.

In a recent interview with a business publication, Minister of State for Skill Development and Entrepreneurship Rajeev Chandrasekhar said the government was spending ₹5,000 crore on skill development initiatives. The minister also urged the industry to do more.

So though the government is indeed spending to train more candidates and has been able to enrol 14.2 million people in the PMKVY since the start of the programme in 2015, a Business Standard analysis found that it had little to show in terms of placements, a reflection perhaps of the economic slowdown.


Of the 14.2 million enrolled in the scheme since 2015, three-fourths have been certified; among those, a little over a fifth or 2.4 million have found placements. The performance varies across the three schemes, with the latest one setting the government's agenda back further.

In its first iteration, the government was able to enrol two million candidates, but it could certify 1.5 million and place only 0.3 million. By the second iteration, the performance improved; of the 11.5 million candidates enrolled by the government, 80 per cent or 9.1 million were trained, and a fourth of them found placement.

The pandemic and economic slowdown have mired PMKVY 3. While the government has achieved its target of enrolling nearly 800,000 people, it has been able to certify just 40 per cent of the candidates, and less than a tenth found placement (see chart 1).

The performance has not only been uneven across schemes but states as well. A combined analysis of all PMKVY iterations over the last seven years shows that certifications varied from a low of 29.3 per cent to 84.4 per cent during this period. The Union Territory of Lakshadweep could only certify 79 of the 270 placed candidates, whereas Rajasthan was able to certify 926,358 of the 1.1 million candidates it enrolled during this period. Ten of the 36 states/UTs for which data was available had a certification rate higher than the national average of 76.5 per cent. Among these, record of 39.6 per cent for the three iter- Pradesh and Haryana had similar certi-Uttar Pradesh and Haryana had a rate ations of PMKVY. Three states, including fication rates but varied placement rates. 1 per cent Tamil Nadu was 78 2 per cent, whereas Maharashtra was 77 per cent (see chart 2).

But placement records were much lower. Lakshadweep did not place a single one of the 79 candidates certified under the schemes, whereas Ladakh provided placement for 54.1 per cent of the certified candidates. Among the larger



2. CERTIFICATIONS VARY WIDELY ACROSS STATES (Number of people)

Uttar Pradesh 1,992,844 1,557,330 Maharashtra 1,322,802 1,018,453 Rajasthan 1,097,569 926,358 Madhya Pradesh 926,808 693,704 Tamil Nadu 784,446 613,443 Assam 774,712 550,361 Haryana 701,327 547,768 Bihar 635,226 472,863 Odisha 594,569 436,645 Karnataka 581,970 440,633 West Bengal 549,652 421,861 Delhi 476,566 365,946 Punjab 438,860 334,908 Gujarat 438,857 337,634 Andhra Pradesh 428,793 332,887 Telangana 379,086 292,361 J& k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Him		Enrolled	Certified
Rajasthan 1,097,569 926,358 Madhya Pradesh 926,808 693,704 Tamil Nadu 784,446 613,443 Assam 774,712 550,361 Haryana 701,327 547,768 Bihar 635,226 472,863 Odisha 594,569 436,645 Karnataka 581,970 440,633 West Bengal 549,652 421,861 Delhi 476,566 365,946 Punjab 438,860 334,908 Gujarat 438,857 337,634 Andhra Pradesh 428,793 332,887 Telangana 379,086 292,361 J& k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur	Uttar Pradesh	1,992,844	1,557,330
Madhya Pradesh 926,808 693,704 Tamil Nadu 784,446 613,443 Assam 774,712 550,361 Haryana 701,327 547,768 Bihar 635,226 472,863 Odisha 594,569 436,645 Karnataka 581,970 440,633 West Bengal 549,652 421,861 Delhi 476,566 365,946 Punjab 438,860 334,908 Gujarat 438,857 337,634 Andhra Pradesh 428,793 332,887 Telangana 379,086 292,361 J& k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh<	Maharashtra	1,322,802	1,018,453
Tamil Nadu 784,446 613,443 Assam 774,712 550,361 Haryana 701,327 547,768 Bihar 635,226 472,863 Odisha 594,569 436,645 Karnataka 581,970 440,633 West Bengal 549,652 421,861 Delhi 476,566 365,946 Punjab 438,860 334,908 Gujarat 438,857 337,634 Andhra Pradesh 428,793 332,887 Telangana 379,086 292,361 J& k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry	Rajasthan	1,097,569	926,358
Assam 774,712 550,361 Haryana 701,327 547,768 Bihar 635,226 472,863 Odisha 594,569 436,645 Karnataka 581,970 440,633 West Bengal 549,652 421,861 Delhi 476,566 365,946 Punjab 438,860 334,908 Gujarat 438,857 337,634 Andhra Pradesh 428,793 332,887 Telangana 379,086 292,361 J & k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Madhya Pradesh	926,808	693,704
Haryana 701,327 547,768 Bihar 635,226 472,863 Odisha 594,569 436,645 Karnataka 581,970 440,633 West Bengal 549,652 421,861 Delhi 476,566 365,946 Punjab 438,860 334,908 Gujarat 438,857 337,634 Andhra Pradesh 428,793 332,887 Telangana 379,086 292,361 J & k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland	Tamil Nadu	784,446	613,443
Bihar 635,226 472,863 Odisha 594,569 436,645 Karnataka 581,970 440,633 West Bengal 549,652 421,861 Delhi 476,566 365,946 Punjab 438,860 334,908 Gujarat 438,857 337,634 Andhra Pradesh 428,793 332,887 Telangana 379,086 292,361 J & k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram	Assam	774,712	550,361
Odisha 594,569 436,645 Karnataka 581,970 440,633 West Bengal 549,652 421,861 Delhi 476,566 365,946 Punjab 438,860 334,908 Gujarat 438,857 337,634 Andhra Pradesh 428,793 332,887 Telangana 379,086 292,361 J & k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh	Haryana	701,327	547,768
Karnataka 581,970 440,633 West Bengal 549,652 421,861 Delhi 476,566 365,946 Punjab 438,860 334,908 Gujarat 438,857 337,634 Andhra Pradesh 428,793 332,887 Telangana 379,086 292,361 J&k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim	Bihar	635,226	472,863
West Bengal 549,652 421,861 Delhi 476,566 365,946 Punjab 438,860 334,908 Gujarat 438,857 337,634 Andhra Pradesh 428,793 332,887 Telangana 379,086 292,361 J&k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 1	0disha	594,569	436,645
Delhi 476,566 365,946 Punjab 438,860 334,908 Gujarat 438,857 337,634 Andhra Pradesh 428,793 332,887 Telangana 379,086 292,361 J & k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D <	Karnataka	581,970	440,633
Punjab 438,860 334,908 Gujarat 438,857 337,634 Andhra Pradesh 428,793 332,887 Telangana 379,086 292,361 J & k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands	West Bengal	549,652	421,861
Gujarat 438,857 337,634 Andhra Pradesh 428,793 332,887 Telangana 379,086 292,361 J&k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh	Delhi	476,566	365,946
Andhra Pradesh 428,793 332,887 Telangana 379,086 292,361 J&k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Punjab	438,860	334,908
Telangana 379,086 292,361 J & k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Gujarat	438,857	337,634
J & k 372,772 274,879 Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Andhra Pradesh	428,793	332,887
Jharkhand 302,840 227,005 Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Telangana	379,086	292,361
Kerala 297,893 215,279 Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	J&k	372,772	274,879
Uttarakhand 226,247 170,260 Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Jharkhand	302,840	227,005
Chhattisgarh 188,791 127,788 Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Kerala	297,893	215,279
Himachal Pradesh 144,258 108,001 Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Uttarakhand	226,247	170,260
Tripura 134,497 94,907 Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Chhattisgarh	188,791	127,788
Manipur 102,146 76,875 Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Himachal Pradesh	144,258	108,001
Arunachal Pradesh 94,284 67,966 Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Tripura	134,497	94,907
Puducherry 63,869 50,698 Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Manipur	102,146	76,875
Meghalaya 62,028 46,145 Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Arunachal Pradesh	94,284	67,966
Nagaland 43,533 32,285 Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Puducherry	63,869	50,698
Mizoram 34,147 22,575 Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Meghalaya	62,028	46,145
Chandigarh 28,049 20,540 Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Nagaland	43,533	32,285
Sikkim 13,994 10,060 Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Mizoram	34,147	22,575
Goa 12,284 8,660 D&N Haveli & D&D 10,511 8,557 A&N Islands 4,662 2,711 Ladakh 3,620 1,745	Chandigarh	28,049	20,540
D&N Haveli & D&D 10,511 8,557 A&N Islands 4,662 2,711 Ladakh 3,620 1,745	Sikkim	13,994	10,060
A&N Islands 4,662 2,711 Ladakh 3,620 1,745	Goa	12,284	8,660
Ladakh 3,620 1,745	D&N Haveli & D&D	10,511	8,557
	A&N Islands	4,662	2,711
Lakshadweep 270 79	Ladakh	3,620	1,745
	Lakshadweep	270	79

Maharashtra could place less than a tenth of the certified candidates. Nine cent of the candidates, Haryana could states had placement rates between 10 and 20 per cent, whereas 13 states had placement rates between 20 and 30 per cent. Eleven states had a placement rate of 30 per cent and above. Although

1. PLACEMENTS UNDER PMKVY ARE FALLING

(% share of candidates) ■ Certified ■ Placed

Certified **76.5** Placed 22.2

PMKW1 PMKW2 40.3

8

PMKW3

certification Source: PMKVY, BS analysis 3. ONLY AT LEAST 30% HAVE PLACED CERTIFIED CANDIDATES

Certification is calculated as a share of total enrolment, whereas placement is calculated as a share of

(% share of certified candidates)

Ladakh	54.1	
Mizoram	42.2	
Punjab	39.6	
Sikkim	37.4	
Puducherry	34.3	
Telangana	34.2	
Chandigarh	32.3	
Uttarakhand	31.8	
Andhra Pradesh	31.3	
Madhya Pradesh	31.2	
D&N Haveli & D&D	30.5	
Haryana	29.2	
Meghalaya	28.5	
Tamil Nadu	26.9	
Bihar	26.3	
West Bengal	25.9	
Himachal Pradesh	23.5	
Chhattisgarh	23.4	
Manipur	22.3	
Uttar Pradesh	21.5	
Arunachal Pradesh	21.3	
Gujarat	21.2	
J&K	21.0	
Delhi	20.9	
Rajasthan	19.6	
Karnataka	18.4	
Nagaland	18.4	
0disha	16.4	
Goa	15.3	
Tripura	14.7	
Kerala	14.4	
Jharkhand	13.8	
Assam	12.7	
Maharashtra	9.0	
A&N Islands	4.6	
Lakshadweep Source: PMKVY, BS analysis	0.0	

states, Punjab had a stellar placement lower than the national average. Uttar While Littar Pradesh could place 21.5 per place 29.2 per cent (see chart 3).

Rising employment rates would, of course, provide some succour to the government in improving the placement rates under PMKVY 3. Equally, however, Rajasthan had a high certification rate. it would still need to reorient its proits placement rate of 19.4 per cent was gramme to better its placement record.

Alangship recycling industry fears worker's death may hurt image

Police case against unit and closure notice are unfair to business facing stiff competition, says association

VINAY UMARII Ahmedabad, 16 June

The ship recycling industry in Alang, Gujarat, fears for its global image as a worker's "accidental" death — the first in decades has prompted the police to file a case of negligence.

The worker died on June 3 when a steel plate cut from a vessel fell on him. The police filed a case against the plot owner, manager and safety officer, and the Gujarat Maritime Board (GMB) later issued a closure notice to the business where the worker died.

The industry protested the police case and notice, requesting Chief Minister Bhupendra Patel to ensure a fair investigation to avoid hurting the industry's image

"Already, as India's largest ship recycling yard, Alang has been facing tough competition from the likes of Turkey, Bangladesh and Pakistan which are offering better prices for vessels to international customers. As against an ideal 45-50 vessels a month, we are getting less than 20 vessels. In such a scenario, the police have not conducted proper investigation and have filed a case of



death by negligence when it is Recycling Code 2013 (revised) an accident," said Mukesh Patel, chairman of the Shree Ram Group, at whose partner unit the death occurred.

'The plate had just been cut and was awaiting to be lifted by the crane. Shop floor norms mandate that after cutting the plate, workers should step away from it. Instead, the worker went towards the plate and went behind to relieve himself when it fell on him due to a gust of wind," Patel said.

Alang's Ship Recycling Industries Association said the industry works as per the regulations of the Ship

and Factory Act.

"The Ship Recycling Code, which was brought out by the government, mandates only five days of plot closure for investigation in case of death or mishap. However, GMB has issued a closure for 30-40 days. This will not only leave labourers at the unit without work and wages during this period but also impact the industry's international image among customers," said Vishnu Gupta,

president of the association. The industry follows the Hong Kong Convention to ensure international business

viability, said Gupta. The convention for the safe and environmentally sound recycling of ships was adopted by India and other nations in 2009. It was developed with inputs from International Maritime Organisation (IMO) member countries as well as Basel Convention on hazardous waste, of which India is a party.

Gupta said that the Rajasthan government had decided not to declare a 2019 accident at a factory as 'culpable homicide' without conducting proper investigation. "Being an industry friendly state, Gujarat should follow suit and not term accidental deaths as homicide," he said.

The industry in Alang says it is becoming uncompetitive against Turkey and Bangladesh, which offer around \$200 to vessel owners for ship breaking and recycling as against India's price of around \$600. The Alang industry's annual vessel handling capabilities, measured in terms of light displacement tonnage (ldt), has fallen from 1.5 million ldt to 500,000-700,000 ldt in recent times, according to industry estimates.

Five fateful shifts that will shape future world economy



ARVIND SUBRAMANIAN

Shocks such as Covid and the Russian invasion of Ukraine command our attention. But it is shifts — that is, major $transformations-that\ will$ determine the long-run trajectory of the global economy. Consider five major shifts and their potential consequences.

First, the era of extraordinarily cheap finance is over. As inflation grips the world economy, a cycle of monetary tightening is under way. Long-term real interest rates are unlikely to rise to levels seen during the previous era of inflation, since growth now is much weaker and ageing populations will depress investment opportunities. But the era of zero interest rates has ended. Higher interest rates will destroy wealth as asset prices descend from frothy valuations. They will also expose companies and countries that have accumulated large amounts of debt. The result will be defaults and financial crises, especially in emerging markets.

Second, the era of trade hyperglobalisation is over. further. The pandemic Over the past decade, antiglobalisation forces have now characterises the multi-

shift play out. Geopolitics will trigger protectionism; hedging will drive greater self-sufficiency in food, energy, essential drugs, resources and technologies; the weaponisation of interdependence, reflected in sanctions against Iran and Russia, will deflate the lure of globalisation; and capital will exit from odious regimes. The world will not actually deglobalise, since trade of some types (services) and in some regions (the West) will continue to expand. But the scale and speed of integration that the world witnessed for about 25 years are surely behind us.

Third, economic convergence will stall. For three decades, poorer countries richer countries, Opportunities will arise as the era of

reversing two centuries divergence. But this dynamism was propelled in large part by cheap finance

and addition of the Chinese and Indian workforce to the global labour supply nears its end, the world economy will move from plentiful supply to shortfall, reinforcing inflationary pressures.

Fourth, already weak global co-operation will dwindle revealed the shambles that

costs of producing and distributing vaccines to the world were trivially small compared with the potential benefits in lives saved and economic losses averted. Yet the major powers and institutions proved unable to accomplish

This is not the only example. The World Trade Organization has been on life support for decades, a victim of geopolitical rivalry and the West's inability to figure out ways to provide good jobs for workers who lost out when the global industrial base shifted east. More fundamentally, the sheen has come off the idea

going back to Norman Angell's The Great Illusion that global integration was have been catching up good for peace and would with the living standards of broadly restrain superpower

rivalry. The new era could see full-blown US-Chinese rivalry hyperglobalisation in the economic and cheap finance and security fades into the past realms. It used to be a G1, G2, G7 or

hyperglobalisation. G20 world. Now we are des-Meanwhile, as the historic tined to a G-minus world because of domestic developments in the world's two largest economies, the US and China. This is the fifth shift.

The US is now two different nations. An internally polarised America is a less attractive and unreliable partner for other countries. Access to its markets and provision of generous finance are no director of JH Consulting, longer part of its foreign policy

gathered strength. Over the lateral system put in place arsenal or its soft power. next decade we will see this after 1945. The financial Meanwhile, China has Meanwhile, China has become a threat to its neighbours. Xi Jinping is dashing both the possibility of China becoming truly rich and the hope once entertained by the world that it would become politically open.

Grim as these five shifts seem, silver linings can be sighted. Deglobalisation away from China provides opportunities for other countries to fill the vacated space. Vietnam, Bangladesh and Indonesia have taken advantage, and so too can other developing countries.

Global food shortages and the drive for self-sufficiency should encourage policymakers in South Asia and sub-Saharan Africa to focus on boosting agricultural productivity and farm incomes. This could bring faster overall growth, as South Korea, Taiwan and China showed decades ago.

Finally, conditions are ripe for the world to grasp that, intermittent as their gifts are, the sun and wind are more reliable, less destructive sources of energy than Russia and the Middle East Producing more renewable resources helps the planet and drains war chests. That should motivate the world to act.

(This piece was originally published in The Financial Times)

The writer is Senior Fellow at Brown University, Josh Felman,

Mindtree A Larsen & Toubro Group Company

MINDTREE LIMITED

Registered Office: Global Village, RVCE Post, Mysore Road, Bengaluru-560059 Corporate Identity Number (CIN): L72200KA1999PLC025564 Phone: + 91 80 67064000 / Fax: +91 80 67064100 E-mail: investors@mindtree.com Website: www.mindtree.com

NOTICE OF TWENTY THIRD ANNUAL GENERAL MEETING, REMOTE E-VOTING AND BOOK CLOSURE

NOTICE is hereby given that the Twenty Third Annual General Meeting (AGM) of the Members of the Company will be held on Wednesday, July 13, 2022, at 4.00 PM IST through Video Conferencing ('VC')/other audio visual means ('OAVM') in compliance with all applicable provisions of the Companies Act, 2013 and Rules made thereunder and the SEBI (Listing Obligations and Disclosure Requirements) Regulations, 2015 read with all applicable circulars on the matter issued by the Ministry of Corporate Affairs (MCA) and Securities and Exchange Board of India (SEBI) to transact businesses as set out in the Notice of Twenty Third AGM.

In compliance with the above circulars, the Company has sent the Notice of AGM along with the Explanatory Statement and Integrated Annual Report for the Financial Year 2021-22 on June 16, 2022 to all the shareholders in electronic mode whose email addresses are registered with the Company/ Depository Participant(s) (DP)/ Registrar and Share Transfer Agent (RTA). The Notice of the AGM and Integrated Annual Report for the Financial Year 2021-22 is also available on the Company's website, at https://www.mindtree.com/about/investors, stock exchanges' website and on the website of National Securities Depository Limited (NSDL), at https://www.evoting.nsdl.com.

Pursuant to Section 91 of the Companies Act, 2013, the Register of Members and Share Transfer Books shall remain closed from Thursday, July 7, 2022 to Wednesday, July 13, 2022 (both the days inclusive) for the purpose of AGM and determining shareholders

In accordance with Section 108 of the Companies Act, 2013 read with Rule 20 of the Companies (Management and Administration) Rules, 2014 and Regulation 44 of the SEBI (Listing Obligations and Disclosure Requirements) Regulations, 2015, the Company has provided Electronic voting facility to its members through National Securities Depository Limited (NSDL). The details are as follows:

Date and time of Commencement of remote E-voting	Saturday, July 9, 2022 at 9.00 AM IST
Date and time of end of remote E-voting	Tuesday, July 12, 2022 at 5.00 PM IST* * Please note that the remote E-voting module shall be disabled after this date and time and the members will not be able to vote beyond the said date and time.
Cut-off date for determining the eligibility to vote at the Twenty Third AGM	Wednesday, July 6, 2022
Business to be transacted through E-voting	Refer Notice of AGM

The Members may note that, only persons whose name appears in the Register of Members or the list of beneficial owners furnished by NSDL and Central Depository Services (India) Ltd. (CDSL), as on the aforesaid Cut-off date i.e., Wednesday, July 6. 2022, shall be entitled to vote on the resolutions set out in the Notice. Once the vote on a resolution is cast by a member, he shall not be allowed to change the same subsequently. Please refer to Notice of AGM for the instructions for members for attending the AGM through VC/OAVM facility and on E-voting.

Those Members, attending the AGM through VC/OAVM facility and who have not cast their vote on the Resolutions through remote e-voting shall be eligible to vote through e-voting system during the AGM.

A member may participate in the AGM even after exercising their right to vote through remote e-voting but shall not be allowed to vote again at the AGM.

Any person who acquires shares and becomes a Member after dispatch of notice and holding shares as of the cut-off date, i.e. Wednesday, July 6, 2022, may obtain the login ID and password by sending a request to NSDL at evoting@nsdl.co.in or call toll free no.: 1800 1020 990 and 1800 22 44 30 or send an email to RTA, Link Intime India Private Limited at rnt.helpdesk@linkintime.co.in or call on Tel: 022 - 49186000.

If the person is already registered with NSDL for remote E-voting then existing user ID and password can be used for casting his/her

The manner in which the members who wish to register their mandate for receiving their dividend is detailed in the Notice of AGM. The process for registration of email id for obtaining Annual Report and user id/password for e-voting and updation of bank

Should the members require any additional information or have any questions, they may contact: The Company Secretary, at Global Village, RVCE Post, Mysore Road, Bengaluru 560 059, India. Ph +91 80 6706 4000, Email: investors@mindtree.com

account mandate for receipt of dividend are explained in detail in the Notice of AGM. Kindly refer to the same.

Updation of KYC details

It is mandatory vide SEBI Circular No. SEBI/HO/MIRSD/MIRSD RTAMB/P/CIR/2021/655 dated November 3, 2021 to update KYC (PAN, Address, Email ID, Bank account) and Nomination details of shareholders, who have not updated the same with RTA, in case of physical shareholding and with Depository Participant (DP), in case of Demat shareholding, Henceforth, RTA will attend to all service requests of the shareholders with respect to transmission, dividend, etc., only after updating the above details in the

> For Mindtree Limited Sd/-Subhodh Shetty **Company Secretary** ACS-13722

By order of the Board of Directors

Place: Bengaluru Date: June 17, 2022

ಸಣ್ ಸುದ್ದಿ

ಇಡಿ, ಪೊಲೀಸ್ ವಿರುದ್ಧ ಕಾಂಗ್ರೆಸ್ ರೋಷಾವೇಶ

್ಮ ಮೊದಲ ಪುಟದಿಂದ

ಮಹಾರಾಷ್ಟ್ರ ಅಸ್ರಾಂ, ಪುದುಚೇರಿ, ಉತ್ತರ ಪ್ರದೇಶ, ಜಮ್ಮು – ಕಾಶ್ಮೀರ, ರಾಜಸ್ಥಾನ, ಗೋವಾ, ಹಿಮಾಚಲ ಪ್ರದೇಶಗಳಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಬೀಳಿಸಿ ರಾಜಭವನ ಪ್ರವೇಶಿಸಲು ಯತ್ನಿಸಿದ ಪ್ರತಿಭಟನಾಕಾರ ರನ್ನು ಪೊಲೀಸರು ವಶಕ್ಕೆ ಪಡೆದು ಕೆಲ ಸಮಯದ ನಂತರ ಬಿಡುಗಡೆ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರತಿಭಟನಾ ಕಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕರ್ನಾಟಕ, ಗುಜರಾತ್, ನಾಗಾಲ್ಯಾಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪ್ರತಿಭಟನೆ ಶಾಂತಿಯುತವಾಗಿತು.

ಹೈದರಾಬಾದ್ ನಲ್ಲಿ ಹಿಂಸಾಚಾರ: ಎಐಸಿಸಿ ಕಚೇರಿಗೆ ಪೊಲೀಸರ ಪ್ರವೇಶ ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಹೈದರಾಬಾದ್ ನಲ್ಲಿ ಹಿಂಸಾಚಾರ ಸಂಭವಿಸಿದೆ. ಪ್ರತಿಭಟನಾಕಾರರು ರಾಜಭವನದ ಎದುರು ಬೈಕಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ರಾಜ್ಯ ಸಾರಿಗೆ ಸಂಸ್ಥೆ ಬಸುಗಳ ಮೇಲೆ ಕೆಲ್ಲು ತೂರಾಟ ನಡೆಸಿದ್ದಾರೆ.

ಅಗ್ನಿಪಥ ವಿರುದ್ಧ ಪ್ರತಿಭಟನೆ

👱 ಮೊದಲ ಪುಟದಿಂದ

ಜೆಹನಾಬಾದ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಅಡ್ಡಗಟ್ಟಿದ ಪ್ರತಿಭಟನಾಕಾರರು ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಜೊತೆಗೆ ಇತರೆ ಹಲವು ನಗರಗಳಲ್ಲಿ ವಾಹನಗಳ ಮೇಲೆ ದಾಳಿ ನಡೆಸಲಾಗಿದೆ. ಮತ್ತೊಂದೆಡೆ ನವಾಡದಲ್ಲಿ ಬಿಜೆಪಿ ಶಾಸಕಿ ಅರುಣಾ ದೇವಿ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಘಟನೆಯಲ್ಲಿ ಶಾಸಕಿ ಸೇರಿ 5 ಜನರು ಗಾಯಗೊಂಡಿದ್ದಾರೆ. ಮತ್ತೊಂದೆಡೆ ಉತ್ತರಪ್ರದೇಶದ ಬುಲಂದ್ಶಹರ್, ಬಲಿಯಾ, ಹರ್ಯಾಣದ ಗುರುಗ್ರಾಮ, ರೆವಾರಿ, ರಾಜಸ್ತಾನದ ಜೋಧ್ ಪುರ, ಸಿಕಾರ್, ಜೈಪುರ, ನಾಗೌರ್, ಅಜೇರ್, ಮಧ್ಯಪ್ರದೇಶದ ಗ್ರಾಲಿಯರ್ ನಲ್ಲೂ ಪ್ರತಿಭಟನೆ ನಡೆಸಲಾಗಿದೆ. ಮಧ್ಯಪ್ರದೇಶ ಬಿರ್ಲಾನಗರ್ ರೈಲ್ವೆ ನಿಲ್ದಾಣದ ಮೇಲೆ ದಾಳಿ ನಡೆಸಿರುವ ಪ್ರತಿಭಟನಾಕಾರರು, ರೈಲಿಗೆ ಬೆಂಕಿ ಹಚ್ಚಿದ್ದಾರೆ. ಸ್ಪೇಷನ್ ಮಾಸ್ಟರ್ ಕೊಠಡಿ ಧ್ವಂಸಗೊಳಿಸಿ ಕಂಟ್ರೋಲ್ ಸಿಸ್ಟಂಗೂ ಹಾನಿ ಮಾಡಿದ್ದಾರೆ.

ಪರಿಷತ್ತಲ್ಲಿ ಮೊದಲ ಸಲ ಬಿಜಿಪಿಗೆ ಸಪ್ಪ ಬಹುಮತ

್ರ ಮೊದಲ ಪುಟದಿಂದ

ಈ ಮೂಲಕ ಸದನದಲ್ಲಿ ಸಭಾಪತಿ ಸೇರಿದಂತೆ 39 ಸಂಖ್ಯಾ ಬಲ

ಪದವೀಧರಮತು ಶಿಕಕರಕೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶದಿಂದ ಬಿಜೆಪಿಗೆ ಲಾಭವೂ ಇಲ್ಲ. ಇಲ್ಲದಂತಾಗಿದೆ. ಪ್ರತಿಪಕ್ಷ ಕಾಂಗ್ರೆಸ್ಗೆ ಎರಡು ಸ್ಥಾನ ಲಾಭವಾಗಿದೆ. ಜೆಡಿಎಸ್ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಕಳೆದುಕೊಂಡಂತಾಗಿದೆ. ಪದವೀಧರ ಮತ್ತು ಶಿಕ್ಷಕರ ಕೇತ್ರಗಳಿಗೆ

ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಎರಡು ಕ್ಷೇತ್ರಗಳನ್ನು ಹಂಚಿಕೊಂಡಿವೆ. ನಾಲ್ಕು ಫಲಿತಾಂಶ ಹೊರಬಿದ್ದಿದ್ದು, ಪಶ್ಚಿಮ ಶಿಕ್ಷಕರ ಕ್ಷೇತ್ರ ಮತ್ತು ವಾಯವ್ಯ ಪದವೀಧರಕ್ಷೇತ್ರವುಬಿಜೆಪಿಪಾಲಾದರೆ, ವಾಯವ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಪದವೀಧರ ಕ್ಷೇತ್ರ ಕಾಂಗ್ರೆಸ್ಗೆ ಸಿಕ್ಕಿದೆ.

ಪಶ್ಚಿಮ ಶಿಕ್ಷಕರ ಕ್ಷೇತ್ರ ಮತ್ತು ವಾಯವ್ಯ ಶಿಕ್ಷಕರ ಕ್ಷೇತ್ರದ ಫಲಿತಾಂಶ ಬುಧವಾರ ಸಂಜೆಯ ವೇಳೆಗೆ ಲಭಿಸಿದರೆ, ವಾಯವ್ಯ ಪದವೀಧರ ಮತ್ತು ದಕ್ಷಿಣ ಪದವೀಧರ ಕ್ಷೇತ್ರದ ಫಲಿತಾಂಶತಡರಾತ್ರಿಯ ವೇಳೆಗೆ ಪ್ರಕಟಗೊಂಡಿತು. ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಹಣಮಂತ ನಿರಾಣಿ 44,815 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ನ ಅಭ್ಯರ್ಥಿ ಸುನೀಲ್ ಅಣ್ಣಪ್ಪ ಅವರ 10,122 ಮತಗಳನ್ನು ಪಡೆದು ಕೊಂಡಿದ್ದಾರೆ. ಇನ್ನು, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಂ.ಮಧು ಅವರು 32,592 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ರವಿಶಂಕರ್ 26,687 ಮತಗಳನ್ನು ಪಡೆದುಕೊಂಡು ಸೋಲನುಭವಿಸಿದ್ದಾರೆ.

ಎರಡು ಚುನಾವಣೆಯಲ್ಲಿ ಮೂರು ಪಕ್ಷಗಳ ಫಲಿತಾಂಶದ ಆಧಾರದ ಮೇಲೆ ಮೇಲ್ಮನೆಯ ಒಟ್ಟು 75 ಸದಸ್ಯರ ಬಲಾಬಲದಲ್ಲಿ ಬಿಜೆಪಿ ಸಂಖ್ಯಾಬಲ 38, ಕಾಂಗ್ರೆಸ್ 26, ಜೆಡಿಎಸ್ 8, ಪಕ್ಷೇತರ ಒಂದು, ಸಭಾಪತಿ ಒಂದು ಸ್ಥಾನ ಇದೆ. ಒಂದು ಸ್ಥಾನ ಖಾಲಿ ಇದೆ. ಬಿಜೆಪಿ ಸಷ್ಟ ಬಹುಮತ ಪಡೆದುಕೊಂಡು ನಿರಾಳವಾಗಿದೆ.

ಬಿಜೆಪಿ ಅಭ್ಯರ್ಥಿ ಬಿಜೆಪಿಯ ಹಿಡಿತದಲ್ಲಿದ್ದ ವಾಯವ್ಯ

ಶಿಕ್ಷಕರ ಕ್ಷೇತ್ರವು ಕಾಂಗ್ರೆಸ್ ಪಾಲಾಗಿದೆ. ವಾಯವ್ಯ ಕ್ಷೇತ್ರದಲ್ಲಿ ಪ್ರತಿನಿಧಿಸುತಿದ ಅರುಣ್ ಸೋಲನುಭವಿಸಿದ್ದಾರೆ. ಇಲ್ಲಿ ಬಿಜೆಪಿ ಒಂದು ಸ್ಥಾನವನ್ನು ಕಳೆದುಕೊಂಡರೆ, ಜೆಡಿಎಸ್ನಿಂದ ಬಿಜೆಪಿಗೆ ಬಂದು ಪತ್ತಿಮ ಶಿಕ್ಷಕರ ಕೇತ್ರದಿಂದ ಬಸವರಾಜ ಹೊರಟ್ಟಿ ಜಯ ಗಳಿಸಿದ್ದಾರೆ. ಇಲ್ಲಿ ಬಿಜೆಪಿ ಒಂದು ಸ್ಥಾನವನ್ನು ಪಡೆದುಕೊಂಡಿದೆ. ಇನ್ನು, ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಹಣಮಂತ ನಿರಾಣಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ಚುನಾವಣೆಗೂ ಮುನ್ನ ಕಾಂಗ್ರೆಸ್ ಈ ಪೈಕಿ ಯಾವುದೇ ಕೇತ್ರದಲ್ಲಿಯೂ ಇರಲಿಲ್ಲ. ಚುನಾವಣೆ ಫಲಿತಾಂಶದ ಬಳಿಕ ಎರಡು ಕ್ಷೇತ್ರಗಳನ್ನು ತನ್ನ ತಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ ಮತ್ತು ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಜಿ.ಎಂ.ಮಧು ಗೆಲುವು ಸಾಧಿಸಿದಾರೆ. ಜೆಡಿಎಸ್

ಭದ್ರಕೋಟೆ ಎನ್ನಿಸಿಕೊಂಡಿದ್ದ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಶ್ರೀಕಂಠೇಗೌಡ ಕಳೆದ ಬಾರಿ ಗೆಲುವು ಸಾಧಿಸಿದ್ದರು. ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಜಿ.ಎಂ.ಮಧು ಜಯಭೇರಿ ಸಾಧಿಸಿದ್ದಾರೆ. ಕಾಂಗ್ರೆಸ್ ಒಂದು ಸ್ಥಾನವನ್ನು ಬಿಜೆಪಿಯಿಂದ ಹಾಗೂ ಮತ್ತೊಂದು ಸ್ಥಾನವನ್ನು ಜೆಡಿಎಸ್ನಿಂದ ಕಿತ್ತುಕೊಳ್ಳುವಲ್ಲಿಯಶಸ್ವಿಯಾಗಿದೆ.ಈಮೂಲಕಮೇಲ್ತನೆಯಲ್ಲಿ ಕಾಂಗ್ರೆಸ್ ತನ್ನ ಸ್ಥಾನವನ್ನು 24ರಿಂದ 26ಕ್ಕೆ ಹೆಚ್ಚಿಸಿಕೊಂಡಿದೆ.

ಚುನಾವಣೆಯಲ್ಲಿ ಜೆಡಿಎಸ್ ಶೂನ್ಯ ಸಂಪಾದನೆ ಮಾಡಿದ್ದು, ಇದ್ದ ಎರಡು ಸ್ಥಾನವನ್ನು ಕಳೆದುಕೊಂಡಿದೆ. ಪರಿಷತ್ ನಲ್ಲಿ ಜೆಡಿಎಸ್ ಬಲ 10ರಿಂದ 8ಕ್ಕೆ ಕುಸಿದಿದೆ. ಹಲವು ವರ್ಷಗಳಿಂದ ಜೆಡಿಎಸ್ ಭದ್ರಕೋಟೆಯಾಗಿದ್ದ ಪಶ್ಚಿಮ ಶಿಕ್ಷಕ ಕ್ಷೇತ್ರವು ಬಿಜೆಪಿಯ ಪಾಲಾಗಿದೆ. ಬಸವರಾಜ ಹೊರಟ್ಟಿ ಅವರಿಂದಲೇ ದಳಪತಿಗಳ ಕೋಟೆ ಛಿದ್ರವಾಗಿದೆ ಮತ್ತು ಅವರಿಂದಲೇ ಬಿಜೆಪಿಗೆ ಬಾಗಿಲು ತೆಗೆಯುವಂತಾಗಿದೆ. ಇದು ಜೆಡಿಎಸ್ಗೆ ಬಾರಿ ಪಟ್ರುಕೊಟ್ಟಂತಾಗಿದೆ. ಅಲ್ಲದೇ, ದಕ್ಷಿಣ ಪದವೀಧರ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಶ್ರೀಕಂಠೇಗೌಡ ಬದಲಿಗೆ ಈ ಬಾರಿ ರಾಮು ಎಂಬುವವರಿಗೆ ಟಿಕೆಟ್ ನೀಡಿತ್ತು. ಇದು ಜೆಡಿಎಸ್ಗೆ ಹೊಡೆತ ಬಿದ್ದಿದ್ದು, ಕಾಂಗ್ರೆಸ್ ತನ್ನ ಖಾತೆ ತೆರೆಯಲು ಸಾಧ್ಯವಾಯಿತು ಎಂದು ಹೇಳಲಾಗಿದೆ.

ದಕ್ಷಿಣ ಪದವೀಧರರ ಕ್ಷೇತ್ರ: ಮೊದಲ ಸಲ ಗೆದ್ದ ಕಾಂಗ್ರೆಸ್

ಭದ್ರಕೋಟೆಯಲ್ಲಿ ಸೋತ ಜೆಡಿಎಸ್ । ಕಾಂಗ್ರೆಸ್ ನ ಮಧುಮಾದೇಗೌಡಗೆ ಜಯ

• **ಕನ್ನಡಪ್ರಭ ವಾರ್ತೆ** ಮೈಸೂರು

ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ 'ಭದ್ರಕೋಟೆ'ಯನ್ನು ಕಾಂಗ್ರೆಸ್ ಛಿದ್ರಮಾಡಿ ಇದೇ ಮೊದಲ ಬಾರಿಗೆ 'ಕೈ'ವಶ ಮಾಡಿಕೊಂಡಿದೆ.

ಈ ಪದವೀಧರ ಕೇತ್ರಕ್ಷೆ 1992ಕ್ಕಿಂತ ಮೊದಲು ಕೊಡಗು,

ದಕ್ಷಿಣ ಕನ್ನಡ ಜಿಲ್ಲೆಗಳೂ, ಅದಕ್ಕೂ ಮೊದಲು ತುಮಕೂರು ಜಿಲ್ಲೆ ಕೂಡ ಒಳಪಡುತ್ತಿದ್ದವು. ಆಗ ನೈಋತ್ಯ ಪದವೀಧರ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. 70ರ ದಶಕದ ನಂತರ ಈ ಕ್ಷೇತ್ರದಿಂದ ನಡೆದಿರುವಚುನಾವಣೆಯಲ್ಲಿ ಜನಸಂಘ, ಬಿಜೆಪಿ, ಜನತಾ ಪರಿವಾರದ

ಅಭ್ಯರ್ಥಿಗಳ ನಡುವೆಯೇ ಪೈಪೋಟಿ ಇತ್ತು. ಕಾಂಗ್ರೆಸ್ ಯಾವತ್ತೂ ಗೆದ್ದಿರಲಿಲ್ಲ. 1992ರಲ್ಲಿ ಕ್ಷೇತ್ರವನ್ನು ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ ಸೀಮಿತಗೊಳಿಸಿ, ದಕಿಣ

ಪದವೀಧರ ಕ್ಷೇತ್ರ ಎಂದು ಪರಿವರ್ತಿಸಲಾಯಿತು. 1992ರಲ್ಲಿ ಬಿಜೆಪಿಯ ಬಿ.ಆರ್.ಕೃಷ್ಣಮೂರ್ತಿ, 1997ರಲ್ಲಿ ಕೃಷ್ಣಮೂರ್ತಿ ಅವರ ನಿಧನದಿಂದಾಗಿ ನ್ರಡೆದ ಉಪ ಚುನಾವಣೆ ಮತ್ತು

1998ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಗೋ. ಮಧುಸೂದನ್, 2004ರಲ್ಲಿ ಜೆಡಿಎಸ್ನ ಕೆ.ಟಿ. ಶ್ರೀಕಂಠೇಗೌಡ, 2010ರಲ್ಲಿ ಗೋ.ಮಧುಸೂದನ್, 2016ರಲ್ಲಿ ಜೆಡಿಎಸ್ನ ಕೆ.ಟಿ.ಶ್ರೀಕಂಠೇಗೌಡ ಗೆದ್ದಿದ್ದರು. ಈ ಬಾರಿ ಜೆಡಿಎಸ್ನಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ. ರಾಮು, ಬಿಜೆಪಿಯಿಂದ

ಮೈ.ವಿ.ರವಿಶಂಕರ್ ಹಾಗೂ ಕಾಂಗ್ರೆಸ್ನಾಂದ ಕಾವೇರಿ ಹೋರಾಟಗಾರ ದಿವಂಗತ ಜಿ. ಮಾದೇಗೌಡರ ಪುತ್ರ ಜಿ.ಎಂ. ಮಧು ಅವರಿಗೆ ಟಿಕೆಟ್ ನೀಡಲಾಗಿತ್ತು. ಜೆಡಿಎಸ್ ಎಂಎಲ್ಫ್ ಮರಿತಿಬ್ಬೇಗೌಡ ಅವರು ಬಹಿರಂಗವಾಗಿಯೇ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದು ಮಧು ಅವರ ಗೆಲುವಿಗೆ ಪೂರಕವಾಯಿತು.

ಹೊರಟ್ಟಿಗೆ ಮತ್ತೆ ಸಭಾಪತಿ ಸ್ಥಾನ?

• **ಕನ್ನಡಪ್ರಭ ವಾರ್ತೆ** ಬೆಂಗಳೂರು ವಿಧಾನಪರಿಷತ್ತಿನ ಪಶ್ಚಿಮ ಕೇತ,ದಿಂದ ಸತತ ಎಂಟನೇ ಬಾರಿಗೆ ಗೆಲುವು ಸಾಧಿಸಿರುವ ಬಿಜೆಪಿಯ ಬಸವರಾಜ ಹೊರಟ್ಟಿ ಅವರು ಮತ್ತೆ ಸಭಾಪತಿ ಸ್ಥಾನ

ಅಲಂಕರಿಸುವ ಸಾಧ್ಯತೆಯಿದೆ. ಕಳೆದ ಸುಮಾರು ಹದಿನೈದು ತಿಂಗಳಿಂದ ಬೆಂಬಲದೊಂದಿಗೆ ಸಭಾಪತಿಯಾಗಿದ ಹೊರಟಿ ಅವರು ಚುನಾವಣೆ ವೇಳೆ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗುವ ಮೊದಲು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷ ಸೇರ್ಪಡೆಯಾಗುವ ಮೊದಲೇ ಹೊರಟಿ ಅವರಿಗೆ ಚುನಾವಣೆಯಲ್ಲಿ ಗೆದ್ದ ಬಳಿಕ ಮತೆ

ಸಭಾಪತಿ ಸ್ಥಾನ ನೀಡುವ ಬಗ್ಗೆ ಬಿಜೆಪಿ ನಾಯಕರು ಭರವಸೆ ಎನ್ನಲಾಗಿದೆ.

ಹೊರಟ್ಟಿ ಅವರು ಜೆಡಿಎಸ್ ಸದಸ್ಯತ್ರಕ್ಷ ರಾಜೀನಾಮೆ ನೀಡುವ ವೇಳೆ ತಾಂತ್ರಿಕ ಅನಿವಾರ್ಯತೆಗಾಗಿ ಸಭಾಪತಿಯನ್ನಾಗಿ ಬಿಜೆಪಿಯ ರಘುನಾಥ್ ಮಲ್ಕಾಪುರೆ ಅವರನ್ನು ನೇಮಿಸಲಾಗಿತ್ತು. ಇದೀಗ ಹೊರಟ್ಟಿ ಅವರು ಚುನಾವಣೆಯಲ್ಲಿ ಭರ್ಜರಿ ಜಯೆ ಗಳಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿಯೇ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸಿ ಹೊರಟ್ಟಿ ಅವರೆನ್ನೇ ಆಯ್ಕೆ ಮಾಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಇ.ಡಿ.ಯಿಂದ ರಾತ್ರಿ 9ರವರೆಗೂ ಕೆಜಿಎಫ್ ಬಾಬು ವಿಚಾರಣೆ

ನವದೆಹಲಿ: ಕೆಜಿಎಫ್ ಬಾಬು ಅವರನ್ನು ದೆಹಲಿಗೆ ಕರೆಸಿಕೊಂಡಿರುವ ಇ.ಡಿ. ಅಧಿಕಾರಿಗಳು ಗುರುವಾರ ರಾತ್ರಿ 9 ಗಂಟೆವರೆಗೂ ವಿಚಾರಣೆ ನಡೆಸಿದರು. ಮೇ 28ರಂದು ಕೆಜಿಎಫ್ ಬಾಬು ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಿ 3.75 ಕೆ.ಜಿ. ಚಿನ್ನಾಭರಣ ಸೇರಿ ಒಂದಷ್ಟು ನಗದು ವಶಕ್ಕೆ ಪಡೆದಿತ್ತು. ಅಲ್ಲದೆ ಈ ಸಂಬಂಧ ದೆಹಲಿಗೆ ಆಗಮಿಸಿ ದಾಖಲೆ ಸಲ್ಪಿಸುವಂತೆ ನೋಟಿಸ್ ನೀಡಿತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಕಾರ್ಯಪಾಲಕ ಅಭಿಯಂತರರವರ ಕಛೇರಿ, ಎಸ್ಡಬ್ಲ್ಯೂಡಿ-ಯಲಹಂಕ ವಲಯ, ಪಿಐಎಂಪಿ, 9ನೇ ಮಹಡಿ, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್, 4ನೇ ಬ್ಲಾಕ್, ಜಯನಗರ, ವೆಂಗಳೂರು-560011

ಸಂ: ಕಾಪಾಅ/ಎಸ್ಡಬ್ಲೂಡಿ/ಯ-ವ/ಟೆಂಡರ್/02/2022-23

ಅಲ್ಪಾವಧಿ ಟೆಂಡರ್ ಪ್ರಕಟಣೆ

(ಬಿಒಕೆ ಇ-ಪ್ರೊಕ್ಕೂರ್ ಮೆಂಟ್ ಪೋರ್ಟರ್ ಮೂಲಕ ಮಾತ್ರ) ಕಾರ್ಯಪಾಲಕ ಅಭಿಯಂತರರು, ಎಸ್ಡಬ್ಡ್ಯೂಡಿ-ಯಲಹಂಕ ವಲಯ ಇವರು ಆರ್ಹ ಗುತ್ತಿಗೆದಾರರಿಂದ ಕೆಳಕಂಡ ಕಾಮಗಾರಿಗಾಗಿ ಟೆಂಡರನ್ನು ಆಹ್ವಾನಿಸಿದ್ದಾರೆ.

क्राह्र	ಕಾಮಗಾರಿಯ ವಿವರ		ಇಎಂಡಿ (ರೂ.ಗಳಲ್ಲಿ)	
1	ಯಲಹಂಕ ವಲಯದ ಯಲಹಂಕ ಕ್ಷೇತ್ರದಲ್ಲಿ ಮಳಿನೀರು ಚರಂಡಿಗಳ ವಾರ್ಷಿಕ ನಿರ್ವಹಣೆ.	21.90 8.20t.	ರೂ. 4,58,000/	
2	ಯಲಹಂಕ ವಲಯದ ಬ್ಯಾಟರಾಯನಸುರ ಕ್ಷೇತ್ರದಲ್ಲಿ ಮಳಿನೀರು ಚರಂಡಿಗಳ ವಾರ್ಷಿಕ ನಿರ್ವಹಣೆ.	33.82 8.50t.	ರೂ. 8,81,000/	

 ಟಿಂಡರ್ ಡಾಕ್ಕುಮೆಂಟ್ಗಳನ್ನು ಇ-ಪ್ರೊಕ್ಕೂರ್ಮೆಂಟ್ ವೆಬ್ಸ್ಟೆಟ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. 2) ಸೂರ್ವಭಾವಿ ಸಭೆ ದಿನಾಂಕ: 20.06.2022ರ ಸಂಜೆ 4.00 **ಗಂಟೆಗೆ. 3) ಟೆಂಡರ್ ಡಾಕ್ಯುಮೆಂಟ್ ಗಳನ್ನು ಸಲ್ಲಿಸಲು ಕೊನೆಯ ದಿನಾಂಕ:** 23.06.2022ರ ಸಂಜೆ 4.00 ಗಂಟೆಯವರೆಗೆ. 4) ತಾಂತ್ರಿಕ ಬಿಡ್ಗಳನ್ನು ತೆರೆಯುವ ದಿನಾಂಕ: 24.06.2022ರ ಸಂಜೆ 4.30 ಗಂಟೆಗೆ. ಹೆಚ್ಚಿನ ಮಾಹಿತಿಗಾಗಿ ವೆಬ್ಸ್ಟೆಟ್: www.eproc.karnataka.gov.in ನಲ್ಲಿ ಲಾಗಿನ್ ಮಾಡಿ ಪಡೆಯಬಹುದು ಅಥವಾ ಇ-ಪೊಕ್ಕೂರ್ ಮೆಂಟ್ ಸಹಾಯವಾಣಿ: 080-22371090 / 22340060/ 22340948 ನ್ನು ಅಥವಾ ಕೆಳಸಹಿದಾರರ ಕಛೇರಿಯನ್ನು ಸಂಪರ್ಕಿಸಬಹುದು.

ಸಹಿ/- ಕಾರ್ಯಪಾಲಕ ಅಭಿಯಂತರರು, ಎಸ್ಡಬ್ಲ್ಯೂಡಿ-ಯಲಹಂಕ ವಲಯ



र्हर्जेक श्राहु०रु केनरा बैंक Canara Bank 🗱

ಪ್ರಧಾನ ಕಛೇರಿ: 112, ಜೆ.ಸಿ. ರಸ್ತೆ, ಬೆಂಗಳೂರು-560 002

ದಿನಾಂಕ 25ನೇ ಜುಲೈ 2017ಕ್ಕೆ ವಿತರಿಸಲಾದ

CONVERTIBLE BASEL III COMPLIANT ADDITIONAL TIER I BOND SERIES V (ISIN: INE667A08104) ಬಾಂಡ್ಗಳ ಕರೆ ಆಯ್ಡೆಯ ಚಲಾವಣೆ ಮತ್ತು ಬಡ್ಡಿ/ವಿಮೋಚನಾ ಮೊತ್ತ ಪಾವತಿಸುವ ಬಗ್ಗೆ ಸೂಚನೆ.

ದಿನಾಂಕ 25ನೇ ಜುಲೈ 2022 ರಂದು ಮೇಲೆ ತಿಳಿಸಲಾದ ಬಾಂಡ್ ಗಳ ಮೇಲೆ ಕರೆ ಆಯ್ಕೆಯ ಚಲಾವಣೆಗಾಗಿ ಬ್ಯಾಂಕ್ ನಿರ್ಧರಿಸಿದ್ದು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಈಗಾಗಲೇ ಅನುಮತಿ ಸ್ರೀಕರಿಸಲಾಗಿದೆ. ಈ ಉದ್ದೇಶಕ್ಕಾಗಿ ಸೋಮವಾರ, 11ನೇ ಜುಲೈ 2022 ರಂದು ದಾಖಲೆ ದಿನಾಂಕವಾಗಿ ಬ್ಯಾಂಕ್ ನಿಗದಿಪಡಿಸಿದ್ದು ಬಾಂಡ್ ಹೊಂದಿರುವ ವ್ಯಕ್ತಿಗಳಿಗೆ ಪ್ರತ್ಯೇಕ ಸೂಚನೆಗಳನ್ನು ಸಹ ಕಳುಹಿಸಲಾಗಿದೆ.

ಬ್ಯಾಂಕ್ ಈ ಬಗ್ಗೆ ಅಗತ್ಯವಿರುವ ಘೋಷಣೆಗಳನ್ನು ಸ್ವಾಕ್ ಎಕ್ಸ್ ಚೇಂಜ್ ಗೆ ಸಲ್ಲಿಸಿದೆ. ಇದು ಬ್ಯಾಂಕ್ ವೆಬ್ ಸೈಟ್ www.canarabank.com ನಲ್ಲಿ ಸಹ ಲಭ್ಯವಿರುವುದು.

ದಿನಾಂಕ : 16.06.2022 : ಬೆಂಗಳೂರು ಕಂಪನಿ ಕಾರ್ಯದರ್ಶಿ

Mindtree A Larsen & Toubro Group Company

ಮೃಂಡ್ಟ್ರೀ ಲಿಮಿಟೆಡ್

ನೋಂದಾಯಿತ ಕಚೇರಿ : ಗ್ರೋಬಲ್ ವಿಲೇಜ್, ಆರ್ವಿಸಿಇ ಅಂಚೆ, ಮೈಸೂರು ರಸ್ತೆ, ಬೆಂಗಳೂರು -560059, ಕರ್ನಾಟಕ, ಭಾರತ. ಕಾರ್ಮೋರೇಟ್ ಗುರುತಿನ ಸಂಖ್ಯೆ (CIN): L72200KA1999PLC025564 | ದೂರವಾಣಿ : +91 80 6706 4000, ಫ್ಯಾಕ್; +91 80 6706 4100 ಇ–ಮೇಲ್: investors@mindtree.com |ವೆಬ್ಸೈಟ್: www.mindtree.com

ಇಪತ್ತೂರನೇ ವಾರ್ಷಿಕ ಮಹಾಸಭೆ, ರಿಮೋಟ್ ಇ-ಮತದಾನ ಮತ್ತು ಬುಕ್ ಕ್ಲೋಸರ್ ಬಗ್ಗೆ ಸೂಚನೆ

ಈ ಸೂಚನೆಯು ಸದಸ್ಯರ 23ನೇ ವಾರ್ಷಿಕ ಮಹಾಸಭೆ (ಎಜಿಎಂ) ಜುಲೈ 13, 2022ರ ಬುಧವಾರದಂದು ಭಾರತೀಯ ಕಾಲಮಾನ ಪ್ರಕಾರ ಸಂಜೆ 4.00ಕ್ಕೆ ವಿಡಿಯೋ ಕಾನ್ಪರೆನ್ನಿಂಗ್ (ಏಸಿ)/ ಇತರೆ ಅಡಿಯೊ ವಿಷುಯಲ್ ಮೀನ್ಸ್ (ಒಎವಿಎಂ') ಮೂಲಕ ನಡೆಯಲಿದ್ದು, ಕಂಪನಿ ಕಾಯಿದೆ 2013 ಮತ್ತು ಇತರೆ ಅನ್ವಯವಾಗುವ ಕಾನೂನುಗಳು, ಆದರ ನಿಯಮಗಳು ಹಾಗು ಸೆಬಿ (ಲಿಸ್ಪಿಂಗ್ ಅಬ್ಲಿಗೇಷನ್ಸ್ ಆಂಡ್ ಡಿಸ್ಕ್ಲೋಸರ್ ರಿಕ್ಷೈರ್ಮೆಂಟ್ಸ್) ರೆಗ್ಯೂಲೇಶನ್ಸ್, 2015, ಕಾರ್ಮೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ಮತ್ತು ಸೆಕ್ಕುರಿಟೀಸ್ ಮತ್ತು ಎಕ್ಕ್ ಚೇಂಜ್ ಬೋರ್ಡ್ ಆಫ್ ಇಂಡಿಯ (ಸೆಬಿ) ಹೊರಡಿಸಿದ ಎಲ್ಲ ಅನ್ನಯವಾಗುವ ಸುತ್ತೋಲೆಗಳನ್ನು ಓದಿಕೊಂಡಂತೆ 23ನೇ ಎಜಿಎಂನ ಸೂಚನೆಯಲ್ಲಿ ನಿಗದಿಪಡಿಸಿದಂತೆ ವ್ಯವಹಾರಗಳನ್ನು ನಡೆಸಲು ಸೂಚನೆ ನೀಡಿದಂತೆ ನಡೆಸಲಾಗುತ್ತದೆ.

ಮೇಲಿನ ಸುತ್ತೋಲಿಗಳ ಅನುಸಾರ ಇದಕ್ಕೆ ಸಂಬಂಧಿಸಿದಂತೆ ಕಂಪನಿಯು 2021-22 ರ ಎಜಿಎಂ ಜೊತೆಗೆ ವಿವರವಾದ ಹೇಳಿಕೆಗಳು ಮತ್ತು ಸಂಯೋಜಿತ ವಾರ್ಷಿಕ ವರದಿಯನ್ನು ವಿದ್ಯುನ್ನಾನ ಮಾಧ್ಯಮ ಇ–ಮೇಲ್ಗಳ ಮೂಲಕ ಕಂಪನಿ / ರಿಜಿಸ್ಟಾರ್ ಅಂಡ್ ಷೇರ್ ಟ್ರಾನ್ಸ್ಫ್ರಫರ್ ಏಜೆಂಟರ (ಆರ್ಟಿಎ) / ಡೆಪಾಸಿಟರಿ ಪಾರ್ಟಿಸಿಪೆಂಟ್ ಬಳಿ ನೋಂದಾಯಿತವಾದ ಇ-ಮೇಲ್ಗಳಿಗೆ ಜೂನ್ 16, 2022ರಂದು ಕಳುಹಿಸಿದೆ. ಎಜಿಎಂನ ಸೂಚನೆ ಮತ್ತು 2021-22ರ ಸಂಯೋಜಿತ ವಾರ್ಷಿಕ ವರದಿಯು ಕಂಪನಿಯ ವೆಬ್ಸೈಟ್ https://www.mindtree.com/about/investors ಮತ್ತು ಸ್ಟಾಕ್ ಎಕ್ಸ್ ಚೇಂಜಸ್ ವೆಬ್ಸೈಟ್ ಹಾಗೂ ನ್ಯಾಷನಲ್ ಸೆಕ್ಸುರಿಟೀಸ್ ಡೆಪಾಸಿಟರಿ ಲಿಮಿಟಿಡ್ (ಎನ್ಎಸ್ಡಿಎಲ್) ವೆಬ್ಸೈಟ್ https://www.evoting.nsdl.com ನಲ್ಲಿ ಲಭ್ಯವಿದೆ.

ಕಂಪನಿ ಕಾಯಿದೆ 2013ರ ಸೆಕ್ಷನ್ 91ಕ್ಕೆ ಸಂಬಂಧಿಸಿದಂತೆ ಆರ್ಥಿಕ ವರ್ಷ ಮುಕ್ತಾಯಗೊಂಡ ಮಾರ್ಚ್ 31, 2022 ರವರೆಗೆ ಅಂತಿಮ ಡಿವಿಡೆಂಡ್ಗೆ ಅರ್ಹರಾಗಿರುವ ಷೇರುದಾರರ ಪಟ್ಟಿಯನ್ನು ಅಂತಿಮಗೊಳಿಸಲು ಕಂಪನಿಯ ಸದಸ್ಯರುಗಳ ರಿಜಿಸ್ಟರ್ ಹಾಗೂ ಷೇರು ವರ್ಗಾವಣೆ ಮಸ್ತಕಗಳನ್ನು, ಗುರುವಾರ, ಜುಲೈ 7, 2022 ರಿಂದ ಬುಧವಾರ, ಜುಲೈ 13, 2022 (ಈ ಎರಡೂ ದಿನಗಳನ್ನು ಸೇರಿಸಿ) ಮುಚ್ಚಲಾಗುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಸೆಕ್ಷನ್ 108 ರ ಕಂಪನಿ ಕಾಯಿದೆ 2013ನ್ನು ಓದಿಕೊಂಡಂತೆ ನಿಯಮ 20 ರ ಕಂಪನಿ ನಿಯಮಗಳಂತೆ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು 2014 ಮತ್ತು ರೆಗ್ಯುಲೇಶನ್ 44 ರ ಸೆಬಿ (ಲಿಸ್ಪಿಂಗ್ ಅಬ್ಲಿಗೇಷನ್ಸ್ ಆಂಡ್ ಡಿಸ್ಕ್ಲೋಸರ್ ರಿಕ್ಷ್ಮಿರ್-ಮೆಂಟ್ಸ್) ರೆಗ್ಯೂಲೇಶನ್ಸ್ 2015 ರಂತೆ ಕಂಪನಿಯು ತನ್ನ ಸದಸ್ಯರಿಗೆ ಎಲೆಕ್ಟಾನಿಕ್-ವೋಟಿಂಗ್ ಸೌಲಭ್ಯವನ್ನು ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ (ಎನ್ಎಸ್ಡೌಎಲ್) ಮುಖಾಂತರ ವ್ಯವಸ್ಥೆಗೊಳಿಸಿದೆ. ವಿವರಗಳು ಈ ಕೆಳಗಿನಂತಿವೆ.

ಇ-ವೋಟಿಂಗ್ ಆರಂಭವಾಗುವ ದಿನಾಂಕ ಮತ್ತು ಸಮಯ:	ಶನಿವಾರ ಜುಲೈ 09, 2022 ಛಾರತಿಯ ಕಾಲಮಾನ ಬೆಳಿಗ್ಗೆ 9.00ಕ್ಕೆ	
ಇ–ವೋಟಿಂಗ್ ಮುಕ್ತಾಯದ ದಿನಾಂಕ ಮತ್ತು ಸಮಯ:	ಮಂಗಳವಾರ ಜುಲೈ 12, 2022 ಭಾರತಿಯ ಕಾಲಮಾನ ಸಂಜೆ 5.00ಕ್ಕೆ • ಈ ದಿನಾಂಕದ ನಂತರ ಇ–ವೋಟಿಂಗ್ ವಿಧಾನವನ್ನು ಅಂತ್ಯಗೊಳಿಸಲಾಗುತ್ತಿದ್ದು, ಮೇಲೆ ಹೇಳಿದ ದಿನಾಂಕ ಮತ್ತು ಸಮಯದ ನಂತರ ಯಾವುದೇ ಸದಸ್ಯ ಮತದಾನ ಮಾಡಲು ಸಾಧ್ಯವಾಗುವುದಿಲ್ಲ.	
23ನೇ ಎಜಿಎಂನಲ್ಲಿ ಮತದಾನೆ ಮಾಡಲು ಅರ್ಹತೆಯ ಬಗ್ಗೆ ಅಂತಿಮ ದಿನಾಂಕ (ಕಟ್ ಆಫ್ ದಿನಾಂಕ):	ಬುಧವಾರ ಜುಲೈ 6, 2022	
ಇ-ಮತದಾನ ಮೂಲಕ ವ್ಯವಹಾರ ವರ್ಗಾಯಿಸುವಿಕೆ	ಎಜಿಎಂನ ಸೂಚನೆಯನ್ನು ನೋಡಿರಿ	

ಸದಸ್ಯರ ನೋಂದಣಿಯಲ್ಲಿ ಅಥವಾ ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟಿಡ್ (ಎನ್ಎಸ್ಡಿಎಲ್) ಮತ್ತು ಸೆಂಟ್ರಲ್ ಡೆಪಾಸಿಟರಿ ಸರ್ವಿಸಸ್ (ಸಿಡಿಎಸ್ಎಲ್) ಒದಗಿಸಿದ ಲಾಭದಾಯಕ ಮಾಲೀಕರ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡಿರುವ ವ್ಯಕ್ತಿಗಳು ಮಾತ್ರ ಮೇಲೆ ಹೇಳಿದ ಅಂತಿಮ ದಿನಾಂಕ (ಕಟ್ ಆಫ್ ದಿನಾಂಕ) ಅಂದರೆ ಬುಧವಾರ ಜುಲೈ 6, 2022 ರಂದು ಸೂಚನೆಯಲ್ಲಿ ತಿಳಿಸಿರುವಂತೆ ಮತದಾನ ಮಾಡಲು ಅರ್ಹರಾಗಿರುತ್ತಾರೆ ಎಂಬುದನ್ನು ಸದಸ್ಯರು ಗಮನಿಸಬಹುದು. ಒಂದು ಬಾರಿ ಸದಸ್ಯರು ಮತದಾನ ಮಾಡಿದ ನಂತರ ಆತ/ಅವಳು ಅದನ್ನು ಯಾವುದೇ ರೀತಿಯಲ್ಲಿ ಬದಲಾಯಿಸಲು ಸಾಧ್ಯವಾಗುವುದಿಲ್ಲ. ವಿಸಿ/ಒಎವಿಎಂ ಮೂಲಕ ಎಜಿಎಂಗೆ ಹಾಜರಾಗುವ ಸದಸ್ಯರು ಇ-ವೋಟಿಂಗ್ ಸೂಚನೆಗಳಿಗಾಗಿ ಎಜಿಎಂನ ಸೂಚನೆಯನ್ನು ಆಧಾರ ಮಾಡಿಕೊಳ್ಳಿ,

ವಿಸಿ/ಒಎವಿಎಂ ಮೂಲಕ ಎಜಿಎಂಗೆ ಹಾಜರಾಗುವ ಸದಸ್ಯರು ಇ-ಮತದಾನದ ಮೂಲಕ ನಿರ್ಣಯಗಳಲ್ಲಿ ಮತ ಚಲಾಯಿಸದ ಸದಸ್ಯರು ಎಜಿಎಂ ಸಮಯದಲ್ಲಿ ಇ–ಮತದಾನ ವ್ಯವಸ್ಥೆಯ ಮೂಲಕ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.

ಇ–ಮತದಾನದ ಮೂಲಕ ಸದಸ್ಯರು ತನ್ನ ಮತದಾನದ ಹಕ್ಷನ್ನು ಚಲಾಯಿಸಿದ ನಂತರವೂ ಎಜಿಎಂನಲ್ಲಿ ಭಾಗವಹಿಸಬಹುದು. ಆದರೆ ಎಜಿಎಂನಲ್ಲಿ ಮತ್ತೆ ಮತ ಚಲಾಯಿಸಲು ಅನುಮತಿ ಇರುವುದಿಲ್ಲ.

ನೋಟೀಸ್ ರವಾನೆಯಾದ ನಂತರ ಷೇರುಗಳನ್ನು ಪಡೆದುಕೊಂಡು ಯಾವುದೇ ವ್ಯಕ್ತಿ ಕಟ್ ಆಫ್ ದಿನಾಂಕ ಜುಲೈ 6, 2022ರ ಬುಧವಾರದಂದು ಸದಸ್ಯರಾದಲ್ಲಿ ಅಂಥವರು ಎನ್ಎಸ್ಡಿಎಲ್ನ evoting@nsdl.co.in ಗೆ ವಿನಂತಿಯನ್ನು ಕಳುಹಿಸುವ ಮೂಲಕ ಲಾಗಿನ್ ಐಡಿ ಮತ್ತು ಪಾಸ್ವರ್ಡ್ಗಳನ್ನು ಪಡೆಯಬಹುದು. ಅಥವಾ ಟೋಲ್ ಕ್ರೀ ಸಂಖ್ಯೆ : 1800-1020-990 ಮತ್ತು 1800 22 44 30 ಗೆ ಕರೆಮಾಡಬಹುದು ಅಥವಾ ಲಿಂಕ್ ಇನ್ ಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ rnt.helpdesk@linkintime.co.in ಗೆ ಇ–ಮೇಲ್ ಕಳುಹಿಸಬಹುದು ಅಥವಾ ದೂರವಾಣಿ ಸಂಖ್ಯೆ 022 – 49186000 ಗೆ ಕರೆಮಾಡಿ.

ಒಂದು ವೇಳೆ ವ್ಯಕ್ತಿಯು ಇ-ವೋಟಿಂಗ್ ಈಗಾಗಲೇ ಎನ್ಎಸ್ಡಿಎಲ್ ನಲ್ಲಿ ನೋಂದಾಯಿತವಾಗಿದ್ದಲ್ಲಿ, ಆಗ ಅವರು ತಮ್ಮ ನೋಂದಾಯಿತ ಯೂಸರ್ ಐಡಿ ಮತ್ತು ಪಾಸ್ವರ್ಡ್ ಗಳನ್ನು ಬಳಸಿ ಮತದಾನ ಮಾಡಬಹುದಾಗಿದೆ.

ತಮ್ಮ ಡಿವಿಡೆಂಡ್ನ್ಸ್ನು ಸ್ಪೀಕರಿಸಲು ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಲು ಬಯಸುವ ಸದಸ್ಯರಿಗೆ ಅದರ ವಿಧಾನವನ್ನು ವಿವರವಾಗಿ ಎಜಿಎಂ ಸೂಚನೆಯಲ್ಲಿ

ವಾರ್ಷಿಕ ವರದಿ ಪಡೆಯಲು ಇ-ಮೇಲ್ ಐಡಿಯನ್ನು ನೋಂದಾಯಿಸುವ ಪ್ರಕ್ರಿಯೆ ಮತ್ತು ಇ-ವೋಟಿಂಗ್ ಗಾಗಿ ಐಡಿ/ಪಾಸ್ ವರ್ಡ್ ಪಡೆಯಲು ಮತ್ತು ಡಿವಿಡೆಂಡ್ ಪಡೆಯಲು ಬ್ಯಾಂಕ್ ಖಾತೆಗಳ ಅಪ್ ಡೇಶನ್ ವಿವರಗಳನ್ನು ಎಜಿಎಂ ಸೂಚನೆಯಲ್ಲಿ ವಿವರವಾಗಿ ತಿಳಿಸಲಾಗಿದೆ. ದಯವಿಟ್ಟು ಅದನ್ನು ಪರಿಶೀಲಿಸಿ.

ಸದಸ್ಯರಿಗೆ ಹೆಚ್ಚಿನ ಮಾಹಿತಿಗಳೇನಾದರೂ ಅಗತ್ಯವಿದ್ದಲ್ಲಿ ಕಂಪನಿ ಕಾರ್ಯದರ್ಶಿ, ಗ್ಲೋಬಲ್ ವಿಲೇಜ್, ಆರ್ವಿಸಿಇ ಅಂಚೆ, ಮೈಸೂರು ರಸ್ತೆ, ಬೆಂಗಳೂರು – 560 059, ಭಾರತ, ದೂರವಾಣಿ +91 80 6706 4000, ಇ–ಮೇಲ್: investors@mindtree.com ಇವರನ್ನು ಸಂಪರ್ಕಿಸ ಬಹುದಾಗಿದೆ.

ಕೆವೈಸಿ ವಿವರಗಳ ನವೀಕರಣ

ಸ್ಥಳ: ಬೆಂಗಳೂರು

ದಿನಾಂಕ: ಜೂನ್ 17, 2022

ಇದು ಸೆಬಿ ಸುತ್ತೋಲೆ ಸಂ.SEBI/HO/MIRSD/MIRSD_RTAMB/P/CIR/2021/655 ದಿನಾಂಕ ನವೆಂಬರ್ 3, 2021 ರಂತೆ ಷೇರುದಾರರು ಡೆಪಾಸಿಟರಿ ಪಾರ್ಟಿಸಿಪೆಂಟ್ (ಡಿಪಿ) ಯೊಂದಿಗೆ ಡಿಮ್ಮಾಟ್ ಷೇರುಗಳನ್ನು ಭೌತಿಕ ರೂಪದಲ್ಲಿ ಹೊಂದಿದ್ದು, ಅವರು ಆರ್ಟಿಎ ಯೊಂದಿಗೆ ತಮ್ಮ ವಿವರಗಳನ್ನು ಅಪ್ಡೇಟ್ ಮಾಡಿಲ್ಲವಾದರೆ, ಅಂಥವರು ಕೆವೈಸಿ (ಪ್ಯಾನ್, ವಿಳಾಸ, ಇ-ಮೇಲ್ ಐಡಿ, ಬ್ಯಾಂಕ್ ಖಾತೆ) ಮತ್ತು ಷೇರುದಾರರ ನಾಮನಿರ್ದೇಶನ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ. ಇನ್ನು ಮುಂದೆ ಮೇಲಿನ ವಿವರಗಳನ್ನು ದಾಖಲೆಗಳಲ್ಲಿ ನವೀಕರಿಸಿದ ನಂತರವೇ ಪ್ರಸರಣ, ಡಿವಿಡೆಂಡ್ ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲಾ ಸೇವಾ ವಿನಂತಿಗಳನ್ನು ಆರ್ಟಿಎ ಸ್ಪೀಕರಿಸುತ್ತದೆ.

> ನಿರ್ದೇಶಕ ಮಂಡಳಿಯ ಆದೇಶದ ಮೇರೆಗೆ ಮೈಂಡ್ಟ್ ಲಿಮಿಟೆಡ್ ಪರವಾಗಿ ಸುಭೋದ್ ಶೆಟ್ಟ ಕಂಪನಿ ಕಾರ್ಯದರ್ಶಿ *込ね込*が−13722

ಕರ್ನಾಟಕ ಸರ್ಕಾರ

ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ. Telephones: 08392 -276250 e-mail: dhobellari@gmail.com No.DHOB/DMF/3rd&6thAP/MEDEQUIPS/01/2022-23. Date 14.06.2022.

ಇ-ಟೆಂಡರ್ ಪಕಟಣೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ವ್ಯಾಪ್ತಿಯಲ್ಲಿ ಒಳಗೊಂಡಿರುವ ಸಮುದಾಯ ಆರೋಗ್ಯ ಕೇಂದ್ರಗಳು, ರೂಪನಗುಡಿ ಹಿ ತೆಕ್ಕಲಕೋಟೆ ಇಲ್ಲಿಗೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳನ್ನು ಜಿಲ್ಲಾ ಖನಿಜ ಪ್ರತಿಷ್ಟಾನ ಅನುದಾನದ ಅಡಿಯಲ್ಲಿ ಖರೀದಿಸಲು ಇ–ಸಂಗ್ರಹಣೆ ವೇದಿಕೆಯ ಮೂಲಕ ಗುಂಪುವಾರು ಪದ್ಧತಿನ್ವಯ ಇ–ಟೆಂಡರ್ ಆಹ್ವಾನಿಸಲಾಗಿದೆ, ಇ-ಟೆಂಡರ್ನ್ನು ಕರ್ನಾಟಕ ಸರ್ಕಾರದ ಇ-ಪ್ರೊಕ್ಕೂರ್-ಮೆಂಟ್ ಪೋರ್ಟಲ್ನಲ್ಲಿ http://e-proc.karnataka.gov.in ನಲ್ಲಿ ವೀಕ್ಷಣೆ ಹಾಗೂ ಡೌನ್ಲೋಡ್ಗೆ ಲಭ್ಯ ವಿರುತ್ತದೆ. (ಆನ್ ಲೈನ್ನಲ್ಲಿ ಇ–ಟೆಂಡರ್ನ್ನು ಅಮ್ಲೋಡ್ ಮಾಡಲು ಕೊನೆಯ ದಿನಾಂಕ 29-06-2022 @ 17.00 ಗಂಟೆಯವರೆಗೆ ನಿಗಧಿಪಡಿಸಲಾಗಿದೆ ಇ-ಟೆಂಡರ್ ಮೊತ್ತ ರೂ.76.54 ಲಕ್ಷಗಳು INDENT No.DHFWS/2022-23/5700.

ಸಹಿ/- ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು. ಹಾಗೂ ಟೆಂಡರ್ ಆಹ್ರಾನಿಸುವ ಪ್ರಾಧಿಕಾರಿ, ಬಳ್ಳಾರಿ ಡಿಐಪಿಆರ್/ಬಳ್ಳಾರಿ/150/ಎಂಸಿಎ/2022-23

ಕಾರ್ಯನಿರ್ವಾಹಕ ಇಂಜಿನೀಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ನ ಇಲಾಖೆ ವಿಭಾಗ ಕಾರ್ಯಲಯ, ಹಬ್ಬುವಾಡಾ-ಕಾರವಾರ, ಉತ್ತರ ಕನ್ನಡ ಜಿಲ್ಲೆ -581 301. ದೂರವಾಣಿ: 08382-228935, ಫ್ಯಾಕ್: 229735 e-mail: eerdwsd.uk@gmail.com ನಂ: ಕಾನಿಇಂ/ಗ್ರಾಕುನಿಷಿನೈವಿ/ಕಾರದಾರ/ಪಿಬಿ–1/ಅಲ್ಪಾವಧಿ ಟೆಂಡರ/JJM/2022–23/696 ದಿನಾಂಕ: 16.86.2022

ಇ-ಪೊಕ್ತೂರಮೆಂಟ್ ಮೂಲಕ ಅಲಾವಧಿ ಟೆಂಡರ್ ಪಕಟಣೆ

ಕರ್ನಾಟಕ ರಾಜ್ಯಪಾಲರ ಪರವಾಗಿ ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರವಾರ ಇವರಿಂದ ಪಂಚಾಯತ್ ರಾಜ್ ಇಂಜಿನೀಯರಿಂಗ್ ಇಲಾಖೆಯಲ್ಲಿ//ಲೋಕೋಪಯೋಗಿ ಇಲಾಖೆಯಲ್ಲಿ ನೊಂದಾಯಿಸಿದ ಆರ್ಹ ಹಾಗೂ ಇ–ಪ್ರೊಕ್ಕೂರಮೆಂಟ್ ಸಂಸ್ಥೆಯಿಂದ ನೊಂದಾಯಿಸಲ್ಪಟ್ಟ ಗುತ್ತಿಗೆದಾರರಿಂದ ಕುಡಿಯುವ ನೀರು ಸರಬರಾಜು ಯೋಜನೆಯಡಿ ಮಂಜೂರಾದ ಕಾಮಗಾರಿಗಳಿಗೆ ಕರ್ನಾಟಕ ಸರ್ಕಾರದ ಸಾರ್ವಜನಿಕ ಖರೀದಿ ಪಾರದರ್ಶಕತೆ ಕಾನೂನು ಹಾಗೂ ನಿಯಮಾವಳಿ 2000 ಹಾಗೂ Standard Tender Document KW-3 ನಂತೆ ತತ್ತಂಬಂಧ ಕಾಲಕಾಲಕ್ಕೆ ಹೊರಡಿಸಲಾದ ತಿದ್ದುಪಡಿ ಆದೇಶಗಳನ್ವಯ ನಿಬಂಧನೆಗೆ ಒಳಪಟ್ಟು ಈ ಕೆಳಗಿನಂತೆ ಐಟಂವಾರು ಟೆಂಡರ್ ಕರೆಯಲಾಗಿದೆ. ಅರ್ಹ ಗುತ್ತಿಗೆದಾರರು ಇ–ಆಡಳಿತ ಕೇಂದ್ರ ಅಥವಾ ವೆಬ್ಸ್ಟ್ www.eproc.karnataka.gov.in ನಲ್ಲಿ ಪ್ರಕಟಿಸಿದಂತೆ. ಟೆಂಡರ್

ವಿವರಗಳು ಈ ಕೆಳಗಿನಂತಿದೆ. ಕಾಮಗಾರಿ ಹೆಸರು : (1) INDENT41064 (2) INDENT40899

kpepaper.asianetnews.com ()

(1) Downloading of document through e-proc portal: 17.06.2022 to 01.07.2022 up to 16.30 Hrs. (2) Time & date of Pre-Bid Conference: 21.06.2022 Time: 11.30 Hrs. Venue: O/o. Executive Engineer, Rural Drinking Water & Sanitation Division, Po: Habbuwada, Karwar- Uttara Kannada Dist.(3) Last Date & Time for Receipt of Bids: 01.07.2022 Time: 16.30 Hrs. (4) Date & Time of Technical Bid Opening: 02.07.2022 Time 17:00 Hrs. (5) Date & Time of Financial Bid Opening: Will be informed technically qualified bidders after approval of Technical Bid.

ಸಹಿ/- ಕಾರ್ಯನಿರ್ವಾಹಕ ಇಂಜಿನೀಯರರು ರ್ಣ-೧೯೯೩ರಂಭಗಿರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕಾರವಾರ (ಉ.ಕ.ಚಲ್ಲೆ)

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರ ಕಛೇರಿ, ಎಸ್.ಡಬ್ಲ್ಯೂಡಿ, ರಾಜರಾಜೇಶ್ವರಿ ನಗರ ವಲಯ, ಬಿ.ಬಿ.ಎಂ.ಪಿ, 9ನೇ ಮಹಡಿ, ಜಯನಗರ ವಾಣಿಜ್ಯ ಸಂಕಿರ್ಣ, 4ನೇ ಬ್ಲಾಕ್, ಜಯನಗರ, ಬೆಂಗಳೂರು-560 011

ಸಂ.ಕಾಪಾಅ/ಎಸ್.ಡಬ್ಲ್ಯೂಡಿ-ಆರ್.ಆರ್.ಜೆಡ್/ಟೆಂ/02/2022-23 ದಿನಾಂಕ: 16.06.2022 ಅಲ್ಪಾವಧಿ ಟೆಂಡರ್ ಪ್ರಕಟಣೆ (ಇ-ಪ್ರೊಕ್ಕೂರ್ಮೆಂಟ್ ಪದ್ಧತಿ ಮೂಲಕ ಮಾತ್ರ)

ಕಾರ್ಯಪಾಲಕ ಅಭಿಯಂತರರು (ಎಸ್.ಡಬ್ಲ್ಯೂಡಿ-ರಾಜರಾಜೇಶ್ವರಿ ವಲಯ) ಬೆಂಗಳೂರು ಇವರು ಬ್ರ್ಯಬೆಂ.ಮ.ಪಾ ಮುಖ್ಯ ಆಯುಕ್ತರ ಪರವಾಗಿ ಬೃಬೆಂಮ ಪಾಲಿಕೆಯಲ್ಲಿ ನೋಂದಾಯಿತ ಅಥವಾ ಸಿ.ಪಿ.ಡಬ್ಲ್ಯೂ.ಡಿ/ಕೆ.ಪಿ.ಡಬ್ಲ್ಯೂ.ಡಿ/ರೈಲ್ವೇಸ್, ಎಂ.ಇ.ಎಸ್/ರಾಷ್ಟೀಯ ಹೆದ್ದಾರಿ ಅಥವಾ ಯಾವುದೇ ರಾಜ್ಯ ಸರ್ಕಾರದಿಂದ ಸಂಸ್ಥೆಗಳಲ್ಲಿ ತತ್ರಮಾನ ನೋಂದಾಯಿತ ಅರ್ಹ ಗುತ್ತಿಗೆದಾರರಿಂದ ಈ ಕೆಳಕಂಡ ಕಾಮಗಾರಿಗಳಿಗಾಗಿ ಟೆಂಡರ್ನ್ನು ಆಹ್ವಾನಿಸಿದ್ದಾರೆ.

断段	ಪ್ಯಾಕೇಜ್	ಅಳತೆ (ಕಿ.ಮೀ.ಗಳಲ್ಲಿ)	ಇ.ಎಂ.ಡಿ (ರೂ.ಗಳಲ್ಲಿ)
1	ಆರ್.ಆರ್.ನಗರ ವಲಯದಲ್ಲಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬೃಹತ್ ನೀರು ಕಾಲುವೆಗಳ ವಾರ್ಷಿಕ ನಿರ್ವಹಣೆಗಾಗಿ ವಿವರವಾದ ಅಂದಾಜು (ಪ್ಯಾಕೀಜ್-01)	28.85	11,92,500.00
2	ಆರ್.ಆರ್.ನಗರ ವಲಯದಲ್ಲಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬೃಹತ್ ನೀರು ಕಾಲುವೆಗಳ ವಾರ್ಷಿಕ ನಿರ್ವಹಣೆಗಾಗಿ ವಿವರವಾದ ಅಂದಾಜು (ಪ್ಯಾಕೀಜ್-02)	22.88	9,65,880.00
3	ಆರ್.ಆರ್.ನಗರ ವಲಯದಲ್ಲಿನ ಯಶವಂತಪುರ ಕ್ಷೇತ್ರದ ಬೃಹತ್ ನೀರು ಕಾಲುವೆಗಳ ವಾರ್ಷಿಕ ನಿರ್ವಹಣೆಗಾಗಿ ವಿವರವಾದ ಅಂದಾಜು (ಪ್ಯಾಕೇಜ್-01)	18.13	11,23,500.00
4	ಆರ್.ಆರ್.ನಗರ ವಲಯದಲ್ಲಿನ ಯಶವಂತಪುರ ಕ್ಷೇತ್ರದ ಬೃಹತ್ ನೀರು ಕಾಲುವೆಗಳ ವಾರ್ಷಿಕ ನಿರ್ವಹಣೆಗಾಗಿ ವಿವರವಾದ ಅಂದಾಜು	28,47	10,04,130.00

ಟೆಂಡರ್ ವೇಳಾಪಟ್ಟಿ: 1) ಟೆಂಡರ್ ದಾಖಲೆಗಳನ್ನು ಕರ್ನಾಟಕ ಸರ್ಕಾರದ ಇ–ಪ್ರೊಕ್ಕೂರ್ಮೆಂಟ್ ಮೋರ್ಟಲ್ https://www.eproc.karnataka. gov.in ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. 2) ಪ್ರೀ-ಬಿಡ್ ಸಭೆಯ ದಿನಾಂಕ: 20.06.2022ರ ಸಂಜೆ 4.00 ಘಂಟೆಗೆ. 3) ಭರ್ತಿ ಮಾಡಿದ ಟೆಂಡರ್ ದಾಖಲೆಗಳನ್ನು ಸಲ್ಲಿಸುವ ಕೊನೆಯ ದಿನಾಂಕ: 24.06.2022ರ ಸಂಜೆ 4.00 **ಘಂಟೆಯವರೆಗೆ. 4)** ತಾಂತ್ರಿಕ ಬಿಡ್ ತೆರೆಯುವ ದಿನಾಂಕ: 27.06.2022 ಸಂಜೆ 4.00 ಘಂಟೆಯವರೆಗೆ. 5) ಆರ್ಥಿಕ ಬಿಡ್ನ್ಸ್ ತೆರೆಯುವ ದಿನಾಂಕ: ಬಿಡ್ಡುದಾರರಿಗೆ ತಿಳಿಸಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಮೇಲ್ನಂಡ ಕಛೇರಿಯನ್ನು ಕಛೇರಿ ವೇಳೆಯಲ್ಲಿ ಅಥವಾ ಇ–ಪ್ರೊಕ್ಕೂರ್ ಮೆಂಟ್ ವೆಬ್ಸ್ಟೆಟ್ www.eproc.karnataka.gov.in ಸಂಪರ್ಕಿಸಬಹುದು.

ಸಹಿ/- ಕಾರ್ಯಪಾಲಕ ಅಭಿಯಂತರರು. ಎಸ್.ಡಬ್ಲ್ಯೂಡಿ, ರಾಜರಾಜೇಶ್ವರಿ ನಗರ ವಲಯ

